

ದೇವರ ಜ್ಞಾನವನ್ನು ಅರಿಯವಂತೆ ಮಾಡುವದು

(3:8-13)

3:1-7ರಲ್ಲ ಹೊಲನು ಅನ್ಯಜನಲಿಗಾಗಿ ತನ್ನ ಬಗೆಗೆ ಮಾತನಾಡಿದನು, ಈ ವಿಜಾರವನ್ನು 3:8-13ರಲ್ಲ ದೇವರ ಜ್ಞಾನವು ಹೇಗೆ ತಿಂಡಿಯವಂತೆ ಮಾಡಿತು ಎಂಬುದರಲ್ಲ ಆತನು ಮುಂದುವರೆಸಿದನು.

ಅನ್ಯಾರ್ಥಿಕ ಹೋಧಿನುವ ಕೃಷ್ಣ (3:8-9)

8-೭ನಾನು ತೀಕ್ಷ್ಣ ಅಶ್ವಮೀಯವಾದ ಬಣ್ಣಯುದ ವಿಷಯವಾದ ಶಖಣಮಾಜಾರವನ್ನು ಅನ್ಯಜನಲಿಗೆ ಹೈಸಿದ್ಧಿಹಡಿಸುವ ಹಾಗೆಯೂ ... ದೇವಜನರೋಳಗೆ ಅತ್ಯಲ್ಪನಾದ ನನಗೆ ಅನುಗ್ರಹಿಸೇಳಬಾಯಾತು.

ವಚನಗಳು 8-9. ಹೊಲನು ತನ್ನನ್ನು ತಾನು ದೇವಜನರೋಳಗೆ ಅತ್ಯಲ್ಪನಾದವನೆಂದು ಹೇಳುವಾಗ ಆತನು ಕರ್ತವ್ಯ ನಘ್ರಾತಯನ್ನು ವ್ಯಕ್ತಪಡಿಸುತ್ತಿಲ್ಲ. ಇದು ಆತನು ತನ್ನ ಬಗ್ಗೆ ಸ್ವೇಜವಾಗಿ ಅನುಭಬಿಸಿದ್ದೇ ಆಗಿದೆ. 1 ತಿಂಡಿ 1:12-17ರಲ್ಲ, ರಕ್ಷಿತಲ್ಪಣಿ ಮತ್ತು ಕ್ಷಮಿತಲ್ಪಣಿ ಹೊಲನು ದೇವರಿಗೆ ಸ್ವೇತಪ್ರಾತ್ಯಾತ್ಮಕ ಮತ್ತು ಯೋನುತ್ತಿಸುಗೆ ಸ್ವೇತವನ್ನು ಹೇಳಿದನು ಯಾಕೆಂದರೆ ಆತನು ಮಹಾಭಾಗಿಯಾದ ಆತನಿಗೆ ಕರಣೆಯನ್ನು, ಕೃಷ್ಣಿಯನ್ನು ಮತ್ತು ಶ್ರೀಯಿಯನ್ನು ತೋಲದಲಂಡಲೇ. ಆತನು ದೇವರೂತಕನೂ, ಹಿಂಸಕನೂ, ಆಕ್ರಮಿಯಾದ ದಾಜಕೋಲನೂ ಆಗಿದ್ದನು. ಮೂರಢನಂಜಿಯನ್ನು ಅಲಂಕಿಸುವಲ್ಲ, ಆತನು ತೀಕ್ಷ್ಣನನ್ನು ಮತ್ತು ನಭಿಯನ್ನು ವಿರೋಧಿಸಿದನು. ಆತನನ್ನು ರಕ್ಷಿಸುವಲ್ಲ ದೇವರು ತನ್ನ ಪರಿಶೂಲಣ ತಾಳ್ಳಿಯನ್ನು ಆತನ ಮೇಲೆ ಪ್ರಕಟಿಸಿದನು ಮತ್ತು ಆತನು ರಕ್ಷಿತಲ್ಪಣಿಪುರಾದರೆ ಯಾರಾದರೂ ರಕ್ಷಿತಲ್ಪಣಿಪುರಾದ ಎಂಬುದಕ್ಕೆ ಆತನನ್ನು ಒಂದು ಉದಾಹರಣೆಯಾಗಿ ಇಲಿಸಿದನು ಎಂಬುದನ್ನು ಆತನು ನಂಬುವವನಾಗಿದ್ದನು! ಈ ಅಪ್ರೌಷ್ಠಿಲನು ತನ್ನನ್ನು ತಾನು “ದೇವ ಜನರೋಳಗೆ ಕಸಿಷ್ಟನು” ಮತ್ತು “ಅಪ್ರೌಷ್ಠಿಲರಲ್ಲ ಕಸಿಷ್ಟನು” ಎಂದು ತನ್ನನ್ನು ತಾನು ಪರಿಗಣಿಸುವವನಾಗಿದ್ದಾನೆ (1 ಕೊಲಿಂಥ 15:9). ಇದಕ್ಕೆ ಜೊತೆಯಾಗಿ, ತನ್ನನ್ನು ತಾನು “ಅಲ್ಪನು” ಎಂದು ಯೋಳಬಿಸಿದನು (2 ಕೊಲಿಂಥ 12:11). ಆತನು ದೇವರ ಕೃಷ್ಣಿಯಂದ “ಎಲ್ಲವೂ” ಆದನು ಮತ್ತು ಆತನಿಗೆ ಅಪ್ರೌಷ್ಠಿಲತ್ವವು ಮತ್ತು ನೇವೆಯೂ ತೋಡಲ್ಪಣಿತು (ನೇರಳೆ 3:2, 7).

ಆತನು “ಅನ್ಯಜನರ ಅಪ್ರೌಷ್ಠಿಲ”ನಾದದ್ದು ದೇವರ ಕೃಷ್ಣಿಯ ಮೂಲಕದೇ (ರೋಮಾಬ್ರ 11:13), ಅವಲಿಗೆ ತೀಕ್ಷ್ಣ ಅಶ್ವಮೀಯವಾದ ಬಣ್ಣಯುವನ್ನು ತಲುಪಿಸಿದನು. “ಬಣ್ಣಯು” (ploutos) ನಷ್ಟ ಹಾಬಗಳನ್ನು ಕ್ಷಮಿಸುವಲ್ಲಿನ ಆತನ ಕೃಷ್ಣಿಯನ್ನು (1:7), ದೇವಜನಲಿಗಾಗಿ ಇರುವ ದೇವರ ಬಾಧ್ಯತ್ವದರ ಮಹಿಮೆಯನ್ನು (1:18), “ಮುಂಬರುವ ಕಾಲದಲ್ಲ” ತೋರಲಾಗುವ ಕೃಷ್ಣಿಯನ್ನು (2:7) ಮತ್ತು ಈ ವಜನದಲ್ಲಿನ ತೀಕ್ಷ್ಣನನ್ನು ಒಳಗೊಂಡಿದೆ. ಇಲ್ಲಿನ ಆಧಾರಗಳು ತೀಕ್ಷ್ಣನು ತಾನೇ ಆತನಲ್ಲ ಆಗಾಧವಾಗಿ ಸಿಕ್ಕುಪ ಸುವಾರ್ತೆಯ ಬಣ್ಣಯುದ ಸಂಗತಿಗಳನ್ನು ಮತ್ತು ರಕ್ಷಣೆಯ ನಂಹತ್ತನ್ನು ನಂಭಣಿಸುವವನಾಗಿದ್ದಾನೆ ಎಂಬುದರ ಅರ್ಥವನ್ನು

ಅಲತುಕೆನಳ್ಳು ಇಂದ ಯೋಗ್ಯವಾದವು ಆಗಿದೆ.¹ ಅಂಥವಾದ ಎಂಬುದರೆ *anexichniastos* (“ಬರೆಯಲಾಗಿದ್ದು”) ಎಂದು ಭಾಷಾಂತರವಾಗಿದೆ.² ಜನರು ಕ್ರಿಸ್ತನು ಯಾರು ಮತ್ತು ಅವನು ತಂದ ರಕ್ಷಣೆಯ ಬಗೆಗೆ ಅಹಾರವಾದ ಸರ್ವತ್ಯೇಯ ಸಂಪೂರ್ಣತೆಯನ್ನು ರೈಸನಲಾರರು. ಇದು “ಬರೆಯಲಾಗಿದ್ದು” ಅಂಥವಾ ಮನುಕುಲದಿಂದ ಸಂಪೂರ್ಣವಾಗಿ ಪ್ರೀತಿನಲ್ಲಿಟ್ಟಿದ್ದು ಅಗಿದೆ; ಕ್ರಿಸ್ತನಿಂದ ದೇವರ ಯೋಜನೆಯ ಕಣಿಕೆಯನ್ನು ವ್ಯಾಖ್ಯಾನಿಸಿದ್ದು ಬಲು ಆಜಾಗಿದೆ. ಹೊಲನು ರೋಮಾಪುರ 11:3ರಲ್ಲ “ದೇವರ ಬಳಿಯ ಪೂರ್ವ ಜ್ಞಾನಪೂರ್ವ ವಿವೇಕಪೂರ್ವ ಎಷ್ಟೋ ಅಗಾಧ! ಅತನ ತೀವ್ರಾನಗಳು ಪರಿಶೋಧನೆಗೆ ಎಷ್ಟೋ ಅಗಾಧ! ಅತನ ಮಾರ್ಗಗಳು ಕಂಡುಹಿಡಿಯುವವರು ಎಷ್ಟೋ ಅನಾದ್ಯ!” ಎಂದು ಉದ್ದೇಶಿಸಿದ್ದಾನೆ.

ದೇವರ ರಹಸ್ಯದ ಜೀಳಿತನ್ನು ತಪ್ಪ ಕೃಷಿ (3:8-9)

⁸⁻⁹... ನಮನ್ತವನ್ನು ಸೃಷ್ಟಿಸಿದ ದೇವರಲ್ಲ ಅದಿಯಂದ ಮರೆಯಾಗಿದ್ದ ಮರ್ಮವು ಶ್ರುತಿಪರಾಗುವ ಬಿಧ ಎಂಥಿದೆಂದು ತಿಳಿನುವ ಹಾಗೆಯೂ ದೇವಜನರೊಳಗೆ ಅರ್ಚಲ್ಪನಾದ ನನಗೆ ಅನುರ್ದಿಸಿಹೋಣಬಾಯಿತು.

ಪಜನಗಳು 8-9. ಹೊಲನ ಪ್ರಕಾರ, ಅವಕಾಶದ ಭಾಗ ಮತ್ತು ದೇವರ ಕೃಷಿಯಂದ ಅವನಿಗೆ ಕೊಡಲ್ಪಟ್ಟ ಮರೆಮಾಡಲ್ಪಟ್ಟ ರಹಸ್ಯವಾದ ಯೋಜನೆಯ ಕಾರ್ಯವು ವಿವರಿಸಲ್ಪಟ್ಟಿತ್ತು ಶ್ರುತಿಪರಾಗುವ ಎಂಬುದು *photizo*. ಎಂಬ ಭಾಷಾಂತರದ ಅರ್ಥರನಕ ಭಾಷಾಂತರವಾಗಿದೆ. ನಿಷ್ಠಿತವಾದ ಅರ್ಥವು ದೇವರ ಕೃಷಿಯ ಆ ವ್ಯಕ್ತಿಗೆ ಬೇಳಧಿನಲು ಹೊಲನನ್ನು ನಮ್ಮಾನಂತರ ನಾಗಿಸಿತ್ತು ಮತ್ತು ದೇವರು ಹೇಗೆ “ತನ್ನ ರಹಸ್ಯ ಉದ್ದೇಶವು ಕಾರ್ಯಗತವಾಗಲು ಆದುಕೊಂಡನು” ಎಂದು ಜನರು ನೋಡುವಂತೆ ಕ್ರಿಸ್ತನ ಕಾರ್ಯವು ಶ್ರುತಿಸಿತ್ತು.³ 1:18ರಲ್ಲ, ಹೊಲನು ಎಷ್ಟೆನ್ನದೆವರ ಮನೋನೆಂತ್ರವು ಬೇಳಗುವಂತೆ ಶಾಧಿಸಿದನು. ದೇವರ ನಮನ್ತವನ್ನು ಜನರು ಕಾಣಬೇಕೆಂಬ ಶ್ರೀಯೋಂದು ಉದ್ದೇಶದಿಂದ ರಾಹಿಸಲ್ಪಟ್ಟ ಇಲ್ಲ, ಆ ಶಾಧಾನೆಯು ತನ್ನ ನೇವೆಯಿಂದ ದೇವರಿಂದ ಉತ್ತರಿಸಲ್ಪಟ್ಟಿತ್ತು ಎಂದು ಅತನು ತೋಲಿಸಿದನು.

(ಸಿಹಕಣಿ ಮಾಡು) ತಿಳಿನುವ ಎಂಬುದು ದೇವರು ತನ್ನ ಯೋಜನೆಯನ್ನು ತಿಳಿಯುವಂತೆ ಮಾಡಲು ಬಜಿಸಿದ ಒಂದು ಹಡ್ಡಿತಿ ಎಂದು ನೂಡಿಸುವುದಾಗಿದೆ (ನೋಡಿಲ 1:9, 10). (ಮರ್ಮವು) ಅದಿಯಂದಲೂ, ಈ ಯೋಜನೆಯ ದೇವರು ತಿಳಿಯುವಂತೆ ಮಾಡುವ ತನಕ (ಪ್ರತಿಖಣಿ) ಮುಜ್ಜಿಡಲ್ಪಟ್ಟಿತ್ತು ನಮನ್ತವನ್ನು ಸೃಷ್ಟಿಸಿದ ದೇವರಲ್ಲ ಎಂಬ ಆದಾರಪು ದೇವರು ಜಗತ್ತಿನ ಸೃಷ್ಟಿಕರ್ತನು, ಯೋಜನೆಯನ್ನು ನಿರ್ಬಿಸಿದವನೂ ಮತ್ತು ಮಾನವಿಯ ಉದ್ದೇಶವನ್ನು ಮಾಡಿದವನೂ ಸಹ ಆಗಿದ್ದಾನೆ ಎಂದು ಒಂದು ಒಂದು ನೇರಿಸುವುದಾಗಿದೆ. ಈ ಯೋಜನೆಯು ನಿತ್ಯದಲ್ಲಿ ಬಲು ಹಿಂದಿನಿಂದಲೂ ಇತ್ತು (ನೋಡಿಲ 3:6; ಕೊಲೊನ್ಸೆ 1:26, 27).

ದೇವರ ಜ್ಞಾನವನ್ನು ಅರಿವಂತೆ ಮಾಡುವ ಉದ್ದೇಶ (3:10-11)

¹⁰⁻¹¹ದೇವರು ... ತನ್ನ ನಾನಾ ಬಿಧವಾದ ಜ್ಞಾನವು ಹರಲೋಕದಲ್ಲಿ ರಾಜತ್ವಗಣರೂ ಅಧಿಕಾರಗಣರೂ ಈಗ ಕೈನ್ತ ನಭಿಯ ಮೂಲಕ ಗೊತ್ತಾಗಬೇಕೆಂಬುದನ್ನು ಉದ್ದೇಶಿಸಿದ್ದಾನು.

ಪಜನಗಳು 10-11. ಅನ್ಯಜನಲಿಗೆ ದೇವರ ಉದ್ದೇಶವನ್ನು ಫೋಂಡಿಸುವ ಕಾರ್ಯವು ಹೊಲನಿಗೆ ಕೊಡಲ್ಪಟ್ಟಿತ್ತು ಹೇಗೆಯೇ, ಉದ್ದೇಶವನ್ನು ತಿಳಿಯುವಂತೆ ಮಾಡುವುದೇ ಸಂಪೂರ್ಣ

ನಭಿಯ ನೇವೆಯಾಗಿದೆ ಎಂದು ಈ ಹಲಿಜ್ಞೆಲದದಲ್ಲಿ ಹೊಲನು ಘೋಣಿಸುವವನಾಗಿದ್ದಾನೆ. “ಅನ್ಯಲ್ಲಿಗೆ ಬೋಧಿಸುವದು” (3:8) ಮತ್ತು ದೇವರ ಮಹುಂವನ್ನು “ಬೆಳಕಿಗೆ ತರುವದು” (3:9); ದೇವರ ದೇವರು ... ತನ್ನ ನಾನಾ ಬಿಧಿವಾದ ಜ್ಞಾನವು ... ಗೊತ್ತುಗೊಳಿಸಿಂಬುದನ್ನು ಹೊಲನ ಗುಲಿಯಾಗಿತ್ತು, ನಾನಾ ಬಿಧಿವಾದ ಎಂಬುದು ಗ್ರೀಕ್ “ಪೊಲುಪೊಕಿಲೋ斯 polupoikilos”, ಲಂದ ಭಾಷಾಂತರಗೊಂಡಿದ್ದು ಕೇವಲ ಹೊನ ಒಡಂಬಡಿಕೆಯ ಈ ಪಜನಗಳಲ್ಲ ಮಾತ್ರ ಸಿಕ್ಕುಪುದಾಗಿದೆ ಮತ್ತು ಬಟ್ಟಗಳ, ಹೊವುಗಳ, ಅಥವಾ ಪಣಗಳಲ್ಲಿನ ಬಳಿಗಳನ್ನು ನೂಡಿಸುವುದಾಗಿದೆ.⁴ “ದೇವರ ಜ್ಞಾನ” ಎಂಬುದು ಹೊಲನು ಜರ್ಜಿನ್‌ಸಿದ ದೇವರ ಯೋಜನೆ ಅಗಿದ್ದು ಅದು ಪ್ರಾಣಶ್ರದ್ಧಾಗಿ ಅಂತರಾಂತರ ದೇವರು ಶ್ರಮೀಣವಾಗಿ ತನ್ನ ಮಹುಂವನ್ನು ಜಿಜ್ಞಿಷ್ಟಿದ್ದನ್ನು ಅಹಾರವಾದ ಬಿಧಿದಲ್ಲಿ ಮಂಡಿಸಿದಂತಹ್ನು ಅಗಿದೆ. ಹಕ್ಕಿಯ ಒಡಂಬಡಿಕೆಯ ತ್ವಾಗಿಗಳ ತಾವು ಭವಿಷ್ಯದ ಬಗ್ಗೆ ಮಾತನಾಡಿದ ಈ ನಂಗತಿಗಳನ್ನು ತ್ವನ್ನಾಹಿಸಿದ್ದರು ಮತ್ತು ದೇವದಾತರು ಅದನ್ನು ನೋಡಬೇಕೆಂಬ ಬಯಕೆಯಿಷ್ಟುವರು ಆಗಿದ್ದರು; ಅದರೆ ಮನುಷ್ಯರು ನಾಗರ ದೇವದಾತನಾಗಲ ದೇವರು ತನ್ನ ಯೋಜನೆಯನ್ನು ನಂಬುತ್ತಾರು (ನೋಡಿಲ 1 ಹೇತುನು 1:10-12). ಹೊಲನು ದೇವರ ಜ್ಞಾನವು, ಈಗ ತ್ವಕಟಿನಲ್ಲಿಷ್ಟಿದ್ದು, ಅಹಾರವಾದ ಬಿಧಿವನ್ನು ಹೊಂದಿದೆ ಮತ್ತು ಮಹಿಮಾಯಿತವಾಗಿದೆ ಎಂದು ಒತ್ತಿಹೇಳಿದ್ದಾನೆ.

“ಈಗ” ಈ ತನ್ನತ ಸಮಯದಲ್ಲ (ಕೈಸ್ತಿಯ ನಂತಲ್ಲ), ಕೈಸ್ತ ನಭಿಗೆ ದೇವರ ಯೋಜನೆಯನ್ನು ತಿಳಿಯುವನಂತೆ ಮಾಡುವದು. ಸಮನ್ವಯ ಪತ್ರವು ಸಭೆಯ ಬಗೆಗೆ ಇದ್ದರೂ ಕೂಡಾ ಈ ಹತ್ತದಲ್ಲಿ ಇದು “ಕೈಸ್ತ ನಭಿ” ಎಂಬುದರ ವರದನೆಯ ನಾಲಿಯ ಬಳಕೆ ಅಗಿದೆ (1:22, 23ರ ವ್ಯಾಖ್ಯಾನವನ್ನು ನೋಡಿಲ). ಹರಲೋಕದಲ್ಲ ರಾಜಕ್ಷೇತರಗಳೂ ಅಧಿಕಾರಗಳನ್ನು ದೇವರ ಜ್ಞಾನವನ್ನು ಅಥವಾ ಯೋಜನೆಯನ್ನು ಸಬ್ಬಿಯು ತಿಳಿಯುವಂತೆ ಮಾಡುವುದು ಆಗಿದೆ. ಈ “ಹರಲೋಕದ ... ರಾಜಕ್ಷೇ ... ಅಧಿಕಾರಗಳನ್ನು” ಯಾರು ಎಂಬ ಬಿವರಣೆಯನ್ನು ಹೊಲನು ಕೊಡಿದಿದ್ದಾಗ ಅವಲಗೆ ನಭಿಯು ದೇವರ ಜ್ಞಾನವನ್ನು ಅವಲಗೆ ಎಲ್ಲ ಹೇಗೆ ತಿಳಿಯುವಂತೆ ಮಾಡಬೇಕು. (ಕೈಜಿನ ಅಭಾವನಕ್ಕಾಗಿ: ಈ ತನ್ನತದಲ್ಲಿ ಸಿಕ್ಕುಪ “ರಾಜಕ್ಷೇಗಳು ಮತ್ತು ಅಧಿಕಾರಗಳು” [3:10] ನೋಡಿಲ.)

ದೇವರ ನಿತ್ಯ ಉದ್ದೇಶತ್ವಾದಿನ ನಂಬುತ್ತ (3:10-12)

¹⁰⁻¹¹ದೇವರು ನಮ್ಮ ಕರ್ತನಾದ ಶ್ರೀಸ್ತಯೆನುಳಿನಿಲ್ಲ ಅನಾದಿಕಾಲದಿಂದ ಮಾಡಿದ ನಂತಲ್ಲದ ಮೇಲರೆಗೆ ... ¹²ದೇವರ ನಾಖಿಷ್ಯ ನೇಯವುದಕ್ಕೆ ನಮಗಿರುವ ಭರವಸೆವುಷ್ಟ ಧೈಯರು ಶ್ರೀಸ್ತನಿಲ್ಲ ಇಟ್ಟಿರುವ ನಂಜಿಕೆಯ ಮೂಲಕ ಅತನಿಲ್ಲಯೇ ನಮಗೆ ಅಂಬಾಯಾತು.

ಪಜನಗಳು 10-11. ಅನಾದಿಕಾಲದಿಂದ ... ನಂತಲ್ಲದ ಗ್ರೀಕ್ ಬಿವರಣೆಯ ಭಾಷಾಂತರವು *prothesin tōn aiōnōn*, ಎಂದಿದ್ದು ಇದರ ಅಙ್ಗರಾಂಶ ಅಥವು “ಕಾಲದ ಉದ್ದೇಶ” ಎಂದಾಗಿದೆ. ಹೇಗೆನೀ, ದೇವರ ಉದ್ದೇಶವು ಕೇವಲ ಕಾಲಗಳ ಮೂಲಕ ನಾನುವದು ಎಂದಲ್ಲ; ಎಲ್ಲ ಸಮಯದಲ್ಲ ಅಸ್ತಿತ್ವದಲ್ಲ ಇರುವುದು ಆಗಿದೆ. “ಅನಾದಿ” ಎಂಬುದು ಇದಕ್ಕೆ ಒಳ್ಳೆಯ ಭಾಷಾಂತರವಾಗಿದೆ. “ಜಗದುತ್ತಿಗಿರಿತ ಮುಂಜೆ” ಅಥವಾ “ಕಾಲ ಅರಂಭದ ಯಾಗಾಂತರದಲ್ಲ” ಶ್ರೀಸ್ತನಿಲ್ಲ ಇರುವುದಕ್ಕೆ ಅದುಕೊಂಡವರು ಎಂದು ಮಾತನಾಡುವಾಗ ಹೊಲನು ಇದೆ ಬಿಜಾರವನ್ನು ಮಂಡಿಸುವವನಾಗಿದ್ದಾನೆ (1:4) “ಆದಿಯಂದ ಮರೆಯಾಗಿದ್ದ ಮಹುಂವು” (3:9) ಎಂದು ಹೇಳವೇಲ ದೇವರ ಉದ್ದೇಶದ ನಿತ್ಯದ ಸ್ಥಾವರದ ಬಗ್ಗೆ ಹೊಲನು ನಹ ತ್ವನ್ನಾಹಿಸಿದ್ದಾನೆ. ಇತರ ಹತ್ತಿಗಳಲ್ಲ ನಿತ್ಯತ್ವವನ್ನು “ಅನಾದಿಯಾಗಿ ಗುತ್ತವಾಗಿದ್ದು” (ರೋಮಾತ್ಮರ 16:25), “ತನ್ನ ನಂತಲ್ಲ” (2 ತಿಮೋಥ 1:9) “ಅನಾದಿಕಾಲದಲ್ಲ” (ತೀರ್ಥ

1:2) ಎಂದು ಸಾಜಿಸಿದ್ದಾನೆ.

ಮಾಡಿದ ಎಂಬುದರ ಅರ್ಥವು ನಾಥಿಸಿದ ಮತ್ತು ಕರ್ತನಾದ ತೀಸ್ತಯೇನುಬಿನಲ್ಲ ದೇವರ ನಿತ್ಯದ ಉದ್ದೇಶವು ಸಂಪೂರ್ಣವಾಗಿದೆ ಎಂದಾಗಿದೆ ಎಂದು ಹೊಲನು ಹೇಳಿದ್ದಾನೆ. ಹೇಗೆನೇ, ದೇವರು ತೀಸ್ತನಲ್ಲಿ “ಮಾಡಿದ”ವುಗಳ ಸಭೆಯಿಂದ ತಿಖಿಯಲ್ಲಿದ್ದವರೆ ಮಾಡಿದವುಗಳ ಆಗಿದೆ. ದೇವರು ನಿತ್ಯವಾದ ಉದ್ದೇಶವನ್ನು ಹೊಂದಿದಾದರೆ ಅದು ಸಭೆಯಿಂದ ಮಾಡಿದ್ದ ಆಗಿರುತ್ತದೆ. ನಂತರ ಸಭೆಯ ದೇವರು ನಿತ್ಯದ ಉದ್ದೇಶದಲ್ಲಿ ಇರುವುದಾಗಿರುತ್ತದೆ. ಸಭೆಯ ದೇವರ ಆನಂತರದ ಯೋಜನೆ ಅರ್ಥವಾ ಆಕಷ್ಮೀಕರು ಅಲ್ಲ. ಯೇಸುವು ತನ್ನ ರಾಜ್ಯವನ್ನು ನಾಃಹಿನುವುದಕ್ಕೆನ್ನರೆ ಬಂದನು ಆದರೆ “ರಾಜ್ಯವನ್ನು ಮುಂದಕ್ಕೆ ಹಾಕಲು” ಮತ್ತು ಅದರ ಬದಲಾಗಿ ಸಭೆಯನ್ನು ಸಲಮಾಡಲು ಬಂದನು ಯಾಕೆಂದರೆ ಯೆಹೋದ್ಯರು ಅತನನ್ನು ತರಸ್ತಲಿಸಿದ್ದರು ಎಂದು ಕೆಲ ಧಾರ್ಮಿಕ ಜೋಳಿಕರು ನಮಗೆ ಹೇಳಬಹುದು. ಈ ದೃಷ್ಟಿಯ ತ್ರಿಕಾರ, ಯೇಸು “ತನ್ನ ನಿಯೋಜಿತ ಬಿಫಲನಾಗಿದ್ದಲಿಂದ ಪರಿಳಿಕೆಕ್ಕೆ ತಿರುಗಿ ಹೋದನು, ಅತನು ಉದ್ದೇಶಿಸಿದ ಸಂಗತಿಯನ್ನು ಮಾಡುವುದಕ್ಕಾಗಿ ಎರಡನೆಯ ನಾಲ ತಿರುಗಿ ಬರುವನು ಆದರೆ ಹೊದಲನೆಯ ನಾಲ ಮಾಡುವಲ್ಲಿ ಅತನು ವಿಫಲನಾದನು.”⁵ ಅತನು ಹೊದಲಬಾಲ ಬಿಫಲನಾಗಿದ್ದೇ ಆದರೆ ಎರಡನೆಯ ನಾಲ ಅತನು ಯಶಸ್ವಿಯಾಗುತ್ತಾನೆ ಎಂಬುದರಿಂದ ಯಾವ ಬಿಂಜತೆ ಇದೆ? ಇಲ್ಲ, ಸಭೆಯ ಯಾವುದಕ್ಕೆ ಆಗಲ್ಲ ಬದಲಾಯಾದದ್ದು ಅಲ್ಲ; ಸಭೆಯ ದೇವರ ಸಂಕಲ್ಪದ ಉದ್ದೇಶದ ತ್ರಿಕಾರ ಇರುವುದಾಗಿದೆ ಎಂದು ಹೊಲನು ಖಂಡಿತವಾಗಿ ಹೇಳಿತ್ತಾನೆ.

ನಿತ್ಯವೇದದ ಬಿಧ್ಯಾರ್ಥಿಗಳು “ರಾಜ್ಯವು” “ತೀಸ್ತನ ವ್ಯಕ್ತಿತ್ವದಲ್ಲಿರುವ ... ದೇವರ ಅಡಳಿತದ ಆವಾಸ” ಮತ್ತು “ಸಭೆಯಾಗಿ” ಇರಲು “ತೀಸ್ತನಿಗಾಗಿ ಮತ್ತು ಜಗತ್ತಿನಿಂದ ಹೊರಗೆ ಕರೆಯಲ್ಪಟ್ಟವರು” ಎಂದು ತಿಖಿದುಕೊಳ್ಳಬೇಕು.⁶ ದೇವರ ರಾಜ್ಯವು ಮತ್ತು ತೀಸ್ತನ ಸಭೆಗಳು ಅದೇ ಸದಸ್ಯಲಿಂದ ಮಾಡಲ್ಪಟ್ಟವು ಆಗಿರುತ್ತವೆ; ಅದೇ ಅರ್ಥದಲ್ಲ “ರಾಜ್ಯ” ಮತ್ತು “ಸಭೆ” ಇವುಗಳ ಸಮಾನಾರ್ಥವುಳ್ಳವು ಆಗಿದೆ.

ವಜ್ನ 12. ಹೊಲನು ಕರ್ತನಾದ ತೀಸ್ತಯೇನುಬಿನಲ್ಲ ಅನಾದಿಕಾಲದಿಂದ ಮಾಡಿದ ದೇವರ ನಿತ್ಯದ ಉದ್ದೇಶವನ್ನು ಸಾಜಿಸುವುವಾಗ, ಆತನು ತಕ್ಷಣವೇ ತೀಸ್ತನಲ್ಲಿರುವ ಯೆಹೋದ್ಯರು ಮತ್ತು ಅನ್ಯಜನಾಂಗದವರು ಹೊಂದಿಕೊಳ್ಳಲಾರುವ ಅವಕಾಶಗಳ ಬಗ್ಗೆ ಯೋಜಿಸಿದನು. ಗ್ರೀಕ್ ಹಡಗಿಜಾದ “ದೃಯು” ಮತ್ತು “ನೇರುವುದಕ್ಕೆ”ಗಳು ಒಂದು ಸ್ವರದಿಂದ ನಡೆಸಲ್ಪಡುತ್ತಿವೆ ಮತ್ತು ದೃಯುಯುತವಾದ ಮಾರ್ಗದ ಬಿಜಾರವನ್ನು ಯೋಜ್ಯವಾಗಿ ಒತ್ತಿಹೇಳಿವಷ್ಟು ಆಗಿದೆ Andrew T. Lincolnರವರು ಟಿಪ್ಪಣಿ ಮಾಡಿದ್ದಾರೆ.⁷ “ಉತ್ಪಾಹದಿಂದ ಕೂಡಿದೆ” (ಅಕ್ಷರಾಂಶ ಅತ್ಯಭಿಶ್ಮಾಸದಿಂದ ಕೂಡಿದೆ) ಈ ಬಿಜಾರವನ್ನು ಎತ್ತಿಹಿಡಿಯಲುವುದಾಗಿದ್ದು “ಭರವನವುಳ್ಳ ದೃಯುದ ಮಾರ್ಗ” ಎಂಬ ಪೇಡಭಾಗದ ಓದುವಿಕೆಯನ್ನು ಮಾಡುವುದಾಗಿದೆ ಎಂದು ಅವರು ಬಿಧಿಭಿಡುವಾಗಿನುತ್ತಾರೆ.⁸

6:19ರಲ್ಲ ಮತ್ತು 6:10ರಲ್ಲ ಇನ್ನೊಂದು ಲೀತಿಯಲ್ಲಿ ಸಿಕ್ಕುವ *parrēsia* ಎಂಬ ಹದವು ಗ್ರೀಕ್ ಹಡದ ಭಾಷಾಂತರದ ನಾಮಹಡದ “ದೃಯುದಾಯಕ” ಎಂದಾಗಿದೆ.⁹ ತೀಸ್ತರು ಈ “ದೃಯುವನ್ನು” ಹೊಂದಬೇಕು ಯಾಕೆಂದರೆ “ಆತ[ತೀಸ್ತ]ನಲ್ಲಿಯ ಸಂಜಕೆಯಿಂದಲೇ.” ನಾವು ತೀಸ್ತನಲ್ಲಿದ್ದುದಲಿಂದ, ದೇವರ ಬಿಖಯಲ್ಲ ಬರಲು ನಮಗೆ ಹೆಡರಬೇಕಾದ ಅರ್ಥವಾ ನಾಜಿಕೆಹಡಿಕೆಯನ್ನು ಅವಶ್ಯಕತೆಯ ಇಲ್ಲ. ಯೇಸುವಿನ ಕಾರಣದಿಂದ ಅತನು ತನ್ನ ಬಳ್ಳಿತನವನ್ನು ನಮಗೆ ಬಿಸ್ತುಲಿನುವವನಾಗಿದ್ದಾನೆ.

Pepoithesis ಎಂಬುದು “ಉತ್ಪಾಹದಿಂದ ಕೂಡಿದೆ” ಎಂದು ಭಾಷಾಂತರವಾದ ಕೆವಲ ಹೊಲನಿಂದ ಬಳಸಲ್ಪಡುತ್ತಿದ್ದು ಹೊನ ಒಡಂಬಿಡಿಕೆಯಲ್ಲಿ ಮತ್ತು ಈ ಪೇಡಭಾಗಕ್ಕೆ ನೇರುವುದರಲ್ಲಿ ಇನ್ನೂ ಬಿಡು ಬಾಲ ಸೀಕ್ಕುಪುದಾಗಿದೆ (2 ಕೋಲಂಥ 1:15; 3:4; 8:22;

10:2; ಫಿಲಹ್ಯೇ 3:4). ಹಿಂದಿನ ಹರಿಜ್ಞೆಯದಲ್ಲ, ಕ್ರಿಸ್ತನು ನಮ್ಮ ಮಹಾಯಾಜಕನಾಗಿದ್ದಾನೆ ಮತ್ತು ನಮ್ಮ ಮೇಲೆ ಕರ್ತಣ ತೋಲನುವವನಾಗಿದ್ದಾನೆ ಯಾಕೆಂದರೆ ಆತನು ನಮ್ಮಿಂತೆಯ ಶೈಥಿನೆಗೆ ಒಳಗಾಗಿದ್ದಾನೆ ಎಂದು ಇಜ್ಞಾಯ ಹತ್ತಿಕೆ ಲೇಖಕನು ಹೇಜದ್ದಾನೆ. ನಂತರ ಆತನು “ಆದಕಾರಣ ಅತ್ಯ ವಿಶ್ವಾಸದಿಂದ ಶ್ವರೇಯ ಸಿಂಹಾಸನದೇಡೆಗೆ ನಮ್ಮನ್ನ ತರೋನ, ಹೀಗೆ ನಾವು ಕರ್ತಣೆಯನ್ನ ಹಡೆಯಬಹುದು ಮತ್ತು ಅವಶ್ಯಕತೆಯ ಸಮಯದಲ್ಲ ನಹಾಯಿಕ್ಕಾಗಿ ಶ್ವರೇಯನ್ನ ಹುಡುಕಬಹುದು” ಎಂದು ಹೇಳುತ್ತಾನೆ. ನಾವು ದೇವರೆಡೆಗೆ ಎಂಬೆಂದುತ್ತೇವೆ ಯಾಕೆಂದರೆ ಕ್ರಿಸ್ತನ ರಕ್ತದ ಮೂಲಕ ಹರಿಖಂಡ ಸ್ಥಳವನ್ನು ತುವೇಶಿನುವ ವಿಶ್ವಾಸದ್ವಾರಾ ನಮಗಿದೆ, ಕ್ರಿಸ್ತನು ನಮ್ಮ ಮುಖ ಯಾಜಕನು, ಮತ್ತು ನಮ್ಮ ಹೃದಯಗಳು ಕೆಷ್ಟ ಮನಸಾಳ್ಳಿಯಿಂದ ತೋಡಿದು ಶುದ್ಧವಾಗಬೇಕಾಗಿ ಮತ್ತು ನಮ್ಮ ದೇಹವು ಶುದ್ಧ ನಿಳವಿಂದ ತೊಡೆಯಲ್ಪಡಬೇಕಿದೆ ಎಂದು ನಂತರದ ಹರಿಜ್ಞೆಯದಲ್ಲ ಲೇಖಕನು ಒತ್ತಿಹೇಜದ್ದಾನೆ.

ಹೃದಯವನ್ನು ಕಡೆಹೂಳುತ್ತಿರಲು ಪ್ರೇರಣ (3:13)

¹³ಆದ್ದರಿಂದ ನಿಮ್ಮ ನಿಖಿಲ ನನಗೆ ಅಂಬಾದ ಕರ್ತೃಗಳನ್ನು ನೋಡಿ ನಿಂತು ಧೈಯಗಿಡಬಾರದಿಂದು ನಿಮ್ಮನ್ನು ಬೀಡಿಕೊಳ್ಳುತ್ತೇನೆ. ಈ ಕರ್ತೃಗಳು ನಿಮಗೆ ಘನವನ್ನು ಉಂಟುಮಾಡುತ್ತವೆಷ್ಟೇ.

ಚಣನ 13. ಮುಂದಿನ ಹೇಜಕೆಯು 3:1-12ರಲ್ಲಿನ ದೇವರ ಮಹುದಲ್ಲ ಆತನ ಸ್ವಾನದ ಹೌಲನ ಜ್ಞಾನಯು ಶೂರ್ಯಸುಪುರಾಗಿದೆ. ಯಾಕೆಂದರೆ ಹೌಲನು ತನ್ನ ಸೇವೆಯನ್ನು ಸಂಪೂರ್ಣಗೊಳಿಸುವ ಅನುಭವಿಸಿದ ಹಿಂಸೆಯ ಕಾರಣದಿಂದ, ಈ ಹತ್ತವನ್ನು ಬರೆಯುವ ಸಮಯದಲ್ಲ ಆತನು ಸೇರುವನೆಯಾಗಿದ್ದುದನ್ನು ಒಳಗೊಂಡು ಈ ಬುದ್ಧಿವಾದವು ಅವಶ್ಯಕವಾಗಿದೆ. ಹೌಲನ ಸೇವೆಯು, ಅನ್ಯಾಗಿ ನುವಾತೆಯನ್ನು ತೆಗೆದುಕೊಂಡು ಹೋಗುವದು ಆಗಿದ್ದು ಶುಮವನ್ನು ತರುವದು ಆಗಿತ್ತು (ನೋಡಿ 2 ಕೊಲಂಧ 11:23-28). ಇನ್ನುತ್ತೆಯು ಬೇಕಿದು, ಅಥವಾ ಕರ್ತೃದ ಕಾರಣದಿಂದ ಧೈಯಕರ್ತಕೊಳ್ಳುವ ಅಥವಾ ಆತನು ಎದುರಿಸಿದ ಅಷಾಯ ಆತನು ಅನುಭವಿಸಿದ ನೋಬಿನಿಂದ ಎಫೆನದವರು ನಿರಾಸಗೊಳಿಸುವ ಹೌಲನಿಗೆ ಬೇಕಿರಲ್ಲ. ಆದ್ದರಿಂದ, ತನ್ನ ಸಂಕಟಗಳು [ಅವರ] ಮಹಿಮೆಗಾಗಿಯೇ ಎಂದು ತನ್ನ ಓದುಗಳಿಗೆ ನೆನೆಹಿಸುತ್ತಿದ್ದಾನೆ. ಹೌಲನ ಹೋರಾಟ ದಿಂದ ಇತರರ ಪ್ರಯೋಜನ ಹೊಂದಿದ್ದು ಅದು ಅವರ ರಕ್ಷಣೆಯ ಅನುಭವವು ಮತ್ತು ಹರಲೋಕದ ನಿಲಂಜ್ಞನೆಯು ಆಗಿದೆ. ಹೌಲನು ತಾನೆ, “ನಮಗೆ ಸಂಕಟ ಬರುತ್ತದೋ ಅದಲಿಂದ ನಿಮಗೆ ಧೈಯಪೂರ ರಕ್ಷಣೆಯೂ ಉಂಬಾಗುತ್ತದೆ” (2 ಕೊಲಂಧ 1:6); “ನಮ್ಮಿಣಿ ಮರಣವು ಪ್ರವರ್ತನುತ್ತದೆ; ಅದರೆ ನಿಮ್ಮಿಣಿ ಜೀವವು ಪ್ರವರ್ತನುತ್ತದೆ” (2 ಕೊಲಂಧ 4:12); “ಆದಕಾರಣ ದೇವರನಿಸಿಕೊಂಡವರು ನನ್ನ ಕೂಡ ಕ್ರಿಸ್ತ ಯೇಸುವಿನಲ್ಲಿರುವ ರಕ್ಷಣೆಯನ್ನು ಸಿರ್ಕೆತ್ತಬಾವನಹಿತವಾಗಿ ಹೊಂದಬೇಕಿಂದು ನಾನು ಅವರಿಗೊಳ್ಳಿರ ಎಲ್ಲವನ್ನು ತಾಜಿಕೊಳ್ಳುತ್ತೇನೆ” (2 ತಿಮೋಥಿ 2:10) ಎಂದು ವಿವರಿಸಿದ್ದಾನೆ.

ಹೆಚ್ಚಿನ ಅಧ್ಯಾನಕ್ಕಾಗಿ:

“ರಾಜತ್ವಗಳು ಮತ್ತು ಅಧಿಕಾರಗಳು” (3:10)

ಹೌಲನು “ರಾಜತ್ವ” (archē) ಮತ್ತು “ಅಧಿಕಾರ” (exousia) ಎಂಬುವದನ್ನು ತನ್ನ ಬರಹಗಳಲ್ಲ ಹೀಗೆ ಬಳಸಿದ್ದಾನೆ? ಕ್ರಿಸ್ತನು ದೇವರ ಬಿಂಗಡೆಯಲ್ಲ “ನಕಲ ರಾಜತ್ವ [archēs] ಮತ್ತು ಅಧಿಕಾರಗಳ [exousias]” (ಎಫೆನ 1:21) ಅಸೀನಮಾಡಲ್ಪಟ್ಟಿದ್ದಾನೆ, ಮತ್ತು ಕ್ರಿಸ್ತರ ಯಥಾವು “ರಾಜತ್ವಗಳ [archas] ಹೆಲೇಯೂ” ಮತ್ತು “ಅಧಿಕಾರಗಳ [exousias] ಆಗಿದೆ”

(ಬಹೇನ 6:12) ಎಫೆನದಲ್ಲಿ ಅತನು ಹೇಜದ್ದಾನೆ. ಕೈಸ್ತನು “ರಾಜಕ್ಯ [archai]” ಮತು “ಅಧಿಕಾಲಿಗಳ [exousiai]” ಒಳಗೊಂಡು ಎಲ್ಲ ಸಂಗತಿಗಳನ್ನು ಸೃಷ್ಟಿಸಿದನು (ಕೊಲನ್ಸೆ 1:16); ಅದೆ ಕೈಸ್ತರು “ರಾಜಕ್ಯ [arches] ಮತು ಅಧಿಕಾಲಿಗಳ [exousias]” ಮತು ಎಲ್ಲರ ಮೇಲೆ ತಲೆಯಾಗಿದ್ದಾನೆ (ಕೊಲನ್ಸೆ 2:10); ಮತು ಕೈಸ್ತನು “ದೋರೆತನವನ್ನು [archas] ಅಧಿಕಾಲಿಗಳನ್ನು [exousias]” (ಕೊಲನ್ಸೆ 2:15) ಸಿರಾಯಿಥರನ್ನಾಗಿ ಮಾಡುತ್ತಾನೆ ಎಂದು ಕೊಲೆನ್ಸೆಯವರ ಹತ್ತಿಕೆಯಲ್ಲ ಹೊಲನು ಖಚಿತವಾಗಿ ಹೇಜದ್ದಾನೆ. ತೀರ್ತ 3:1ರಲ್ಲ “ಅಧಿಕಾರಿಗಳೂ [archais], ಅಧಿಕಾಲಿಗಳಾಗಿ [exousiai].” ಅಧಿನರಾಗಿಲ ಎಂದು ಹೊಲನು ಹೇಳುತ್ತಾನೆ.

“ರಾಜರು” ಮತು “ಅಧಿಕಾಲಿಗಳು” ಎಂಬುದರ ಜೊತೆ ಹಂಯೋಗವಾಗಿ “ಹರಲೋಕದಲ್ಲನು” ಎಂಬುದನ್ನು ಎಫೆನದ ಪರಿಜ್ಞೆದದಲ್ಲ ಎಂದು ಬಳಸಿರುವುದಲಂದ (1:3), ಇವುಗಳು ಆತ್ಮಿಕ ರಾಜ್ಯವನ್ನು ನೂಡಿಸುವವವು ಆಗಿದೆ. ಹೆನ್ರೋ, ತೀರ್ತ ಹತ್ತಿಕೆಯಲ್ಲ ಪರಿಜ್ಞೆದಗಳು “ಹರಲೋಕದಲ್ಲನು” ಎಂದು ಉಧ್ವರಿಸಿವವು ಆಗಿವೆ. ಯಾವ ಸಮಾರೋಹವನ್ನು ತರಬಹುದು? ಸಿಕ್ಕಿತವಾಗಿ ತೀರ್ತ 3:1 ನೂಡಿಸುವಂತೆ ರಾಷ್ಟ್ರದ ಸರಕಾರಗಳು ಮತು ಕೈಸ್ತರು ಅಳುವ ಅಧಿಕಾರಿಗಳಿಗೆ ವಸ್ತುವಾಗಿದ್ದರು. ಕೈಸ್ತನು ಅರನನ್ನಾಗಿ ಮತು ಅಧಿಕಾಲಿಗಳನ್ನು ಸೃಷ್ಟಿಸಿದನು ಎಂದು ಕೊಲೆನ್ಸೆ 1:16 ಹೇಳುತ್ತದೆ. ಸೃಷ್ಟಿಯ ಎಲ್ಲವುಗಳು “ಒಳ್ಳೆಯವು” ಎಂದು ಉಳಿತ್ತವಾಗಿರುವುದಲಂದ (ಅಧಿಕಾರಂಡ 1:31), ಯಾವದು ಸೃಷ್ಟಿನಲ್ಲಿಇತ್ತೂ ಒಳ್ಳೆಯದು ಮತು ಕೆಷ್ಟದ್ದಾಗಿದೆ. ಕೆಷ್ಟತನದ ಮೂಲವು ಒಳ್ಳೆಯದು ಕೆಷ್ಟದ್ದಾಗಿ ಪರಿವರ್ತನೆಯಾಗಿ ವಿವರಿಸುತ್ತದೆ. ನಮ್ಮ ಒಳ್ಳೆಯ ದೇವರು ಸೃತಾನನು ಕೆಗಿರುವ ಹಾಗೆ ಆಗಲ ಅಥವಾ ಜಗತ್ತಿನಲ್ಲಿ ಕೆಷ್ಟತನವನ್ನಾಗಿ ಸೃಷ್ಟಿಸಿಲ್ಲ. ಕೆಷ್ಟತನದ ಸ್ವಭಾವದ ಆಳವಾಗಿ ಪರಿಷ್ಕಾರ ನಡೆ, ಕೈಸ್ತನಿಂದ ಸೃಷ್ಟಿನಲ್ಲಿರು ರಾಜರು ಮತು ಅಧಿಕಾಲಿಗಳು ತಾವೇ ಕೆಷ್ಟಪರಾಗಿರಲ್ಲ, ಆದರೆ ಒಳ್ಳೆಯವರಾಗಿದ್ದರು ಎಂಬ ಕನಿಷ್ಠ ಹಕ್ಕದ ಜ್ಞಾನವನ್ನು ನಾವು ಹೊಂದಿರಬೇಕು. ಕೊಲನ್ಸೆ 2:15ರಲ್ಲ, ಕೈಸ್ತನು ರಾಜರು ಮತು ಅಧಿಕಾಲಿಗಳನ್ನು ಸಿರಾತುಧರನ್ನಾಗಿ ಶಿಲುಬೆಯ ಮೇಲೆ ಅವುಗಳನ್ನು ಜಂಟಿಲ್ಲಿಟ್ಟಿನು. ಆದ್ದಲಂದ, ಈ ಶತ್ತಿಗಳು ಕೆಷ್ಟವುಗಳು ಆಗಿವೆ. ಎಲ್ಲಾ ಅಳುವಿಕೆ ಮತು ಅಧಿಕಾರಗಳಿಗಿಂತ ಹೆಚ್ಚಾಗಿ, ಈ ಶತ್ತಿಗಳು ಒಳ್ಳೆಯ ಕೆಷ್ಟವು ಎಂದು ಹೇಳುವುದಕ್ಕೆ ಯಾವ ನೂಡಿನೆಯೂ ಇಲ್ಲಾ ಎಂದು ಕೈಸ್ತನು ಹೇಳುತ್ತಾನೆ (ಬಹೇನ 1:21). ಕೈಸ್ತರು ರಾಜರು ಮತು ಅಧಿಕಾರಿಗಳ ಬಿರುದ್ದ ಮತು ಕೆಷ್ಟತನದ ಬಲದ ಬಿರುದ್ದ ಹೊಲರಾಡುವವರಾಗಿದ್ದಾರೆ (ಬಹೇನ 6:12). ನಭೆಯ ರಾಷ್ಟ್ರದ ಸರಕಾರವಾಗಲೇ, ಕೆಷ್ಟತನದ ಬಲ, ಅಥವಾ ಹರಲೋಕದ ದೇವದೂತರು ಜರೆಲ್ಲ, ಈ ಜಗತ್ತಿನಲ್ಲಿ ದೇವರ ಯೋಜನೆ ಮತು ಉದ್ದೇಶ ಎಂದು ಎಲ್ಲಾ ರಾಜರು ಮತು ಅಧಿಕಾರಿಗಳಿಗೆ ತೀರ್ತಯಾಗಿ ಮಾಡುತ್ತದೆ ಎಂದು ಬಹೇನ 3:10ರಲ್ಲ ಹೊಲನು ಕಾಲನುತ್ತಾನೆ. ಇದನ್ನು ಸಭೆಯಿಲ್ಲವಾಗಿ ಮಾಡುತ್ತದೆ? ಸುವಾರ್ತೆಯು ಬೋಧಿಸಲ್ಪಟ್ಟಾಗೆ, ಹರಲೋಕ ಮತು ಭೂಲೋಕಗಳಿರಂಡೂ, ಕೆಷ್ಟವು ಮತು ಒಳ್ಳೆಯವು ಆಗಿದ್ದವು, ಏರಂಡ ನಹಜಿವಾದ ಜಗತ್ತು ಮತು ಆತ್ಮಿಕ ಜಗತ್ತು ಆಗಿದ್ದರು ಮತು ಸ್ವತಾನ ಮತು ದೇವದೂತರು ಕಾಡಾ ದೇವರ ಕಾಯಿದಲ್ಲ ಬಿಂಬಿಸಿದ್ದಾನೆ ಕಂಡರು. ದೇವರ ಕಾಯಿ ಮತು ಬಿಂಬಿಕ್ಕಾದ ಕೆಳಿಯೊಳಿಯಿಂದ ಸಿಕ್ಕಿದ್ದರೆ ಮತು ಹಾಹಿಗಳು ರಕ್ಷಿಸಲ್ಪಡುವುದಕ್ಕೆ ಈ ಹಾಹಮಯ ಜಗತ್ತಿನಲ್ಲಿ ಉದಾಹರಣೆಯಾಗಿವೆ.

ಉನ್ನತಿ

ಮಮರ್ವ ವಿವರಿಸಲ್ಪಟ್ಟಚು (3:1-13)

ಯೆರೋಹನ್ನು ಖಚಿತಯಾಗಿ ನೇರ್ವೋಲಯಯನ್ ಬೋಧನಾಹಾರ ಹೆನರು ಎಲ್ಲಜೆಯೂ

గురుతినల్చుట హెన్రాగిదే. ఆతను ఇఱవ కాగి ఆతను కెలీయ మత్తు బిజ్ఞానద పూదలయించే ఎందు ఆతనన్ను అనేఁక జనరు గురుతిసిరాశీల్ల. 1798రల్ల, నెఫోలాయినా బగుతును ఆక్రమిసలు ఘ్రాంజసిదను, ఆదరే నెష్టింబర్ 1801ర హోత్రిగే ఒత్తాయిచ్చూరకచాగి ఆతను ఆ దేశచన్ను జిడబేఁకాయితు. ఆ మారు వఁడెగఁళు అందరే ఆతన సేనయి మత్తు రాజకీయ యొజనగే సంబంధవాదంత ఎల్లపుగళ బిథలతే ఆగిత్తు ఆదరే అపుగళ వఁడెగఁళంద ఆతన ఒందు దోడ్డ అజులయియ మేలే యిశన్ను నాధిసిద్ధచు అదు వాన్న శాస్త్ర, అగ్నా 1799రల్ల, కాయప్పొ నెఫోలా యన్నొన్న స్టేషనాద Pierre-François Bouchard, స్టేల నదియ ములజ భూమియల్ల ఈగ హెన్రువాసియాగిరువ Rosetta కల్లన్ను కండుకిడిదరు. ఈ కల్లు, మారు ఘ్రాంజిన భాషియ శాననగఁళ కేత్తల్చిట్టద్ద, హండితలగే ఈజిప్టిన hieroglyphicsన్ను అలయలు మత్తు రహస్యాన్ను బోధిసలు మూలచన్ను కొణ్ణిత్తు. ఈ ఒందు కల్లు అధ్యాయనక్కె బాగిలన్ను తేరేయాలు.

“మహా”పు (హిత్రివాద రహస్య) ఎఫేసదవలగే దేవర రేణేచ్చు కల్లనల్ల బిచలనల్చిట్టు. ఆదు కళీయ ఒడంబడికేయల్ల దేవరు మాడిద వాగ్నాన మూలపు, తీస్తను నువ్వాతేయల్ల హేతుచ్ఛు, మత్తు ఈ సభియు మాడువంధచ్ఛు ఆగిదే. నృత్యచేదద ముమచు కట్టలేయల్లచుపదు మత్తు తిజయిదంధచ్ఛు యాపుదూ ఆగిరుపుదిల్ల ఎంబుదస్తు నెనహినఱడిల. బదలాగి, ఆదు ఒందు బాల దేవలగే మాత్ర తిజిదిచ్ఛు ఆదరే ప్రతియోబ్బరు తిజయిపుదక్క హోణిసల్చిట్టద్ద ఆగిదే. ఇతికానద అధ్యాచన్ను తిజయిపంతే మోదలు మముచు బయలాయాలు.

ఎఫేస 3:1-13 దేవరు కేగే ఎల్లా జనరు తిజయిబేఁకిందు బయసిద ఎంబుదరల్ల ఆతన మముచు బిభిధ ములగళన్ను త్రకటినుపుదాగిదే.

మముచన్న యారు బిపరిహరిత్తారో? (3:1, 2, 7). కేగిరుపుదలంద “అస్యజనరాగిరువ నిష్ట నిబిత్త తీస్తయీసుఖిన సేరేయచనాద హౌలనేంబ నాను ...” (3:1). దేవరు తాను అలసికొండ మనుష్యన మూలక రహస్యాన్ను త్రకటిసిదను. దేవరు మనుష్యర మూలక కాయిం మాడిను. యాపుదే సభియు బేందరే, ఆదు కేవల తన్న జనర తలాంంరగఁళ బళకెయిందలే.

దేవరు తన్న జిత్తుక్కనుగుణవాగి కాయించుాడలు బళసికొండ వృక్షిగళల్ల హౌలను ఒబ్బాను. బద్ధునాదచను, ఘ్రాంజునాపూరకసాద, దణిబిల్లదచనా మత్తు అత్సింద నఁడ్చుట్టవనూ, దేవద మముచు జగత్తిగే త్రకటినలు దేవలంద అయిల్చుచునూ ఆగిద్దను.

హౌలను తన్నాన్న తాను “తీస్తన సేరేయను” ఎందు కరేదుకొళ్పుత్తానే (3:1). తాను సిరోఁ జుక్కవతియ ముందిన పలఁఁడైయన్న నిలఁళ్ళ నుత్తు రోఁమ సేరేయల్లఁడైనే ఎందు ఆతను బరెయుత్తానే. హగలు రాత్రి రోఁమనా స్నేహిక ఒబ్బానిద సరహజయింద కట్టల్చిట్టచునాగిద్దను యాకేందరే యార కేలా అల్లురుత్తేఁ ఆతను తప్పిసికొళ్పుద ఇఱవుదన్న అవరు లజిచుాడికొళ్ళబేఁత్తు, హౌలను అల్ల నుమారు మారు వఁడెగఁళ చేరేగే అల్లుద్దను ఆతను ఎందిగొ “సియోన సేరేయను ఎందు” హేతుకొళ్ళాల్ల! ఆతన ఎల్ల హత్రగళల్ల ఆతను తన్నాన్న తాను “తీస్త సేరేయవను” ఎందు హేతుకొండిద్దానే.

హౌలను కష్టపట్టిల్లచు, యెఁనుబిగే నేరవారి సంబంధపట్టంతే ఆతను నోడి దపుగళే ఆగిద్దపు. గలాత్యద ముందినదింద కొనెయి వజనపు, హౌలను ఆతను

ಹಾದು ಹೋಡಂಥದ್ದರಲ್ಲಿ ಕಿಂದಕ್ಕೆ ತಿರುಗಿ ನೋಡಿದವುಗಳು ಜಾಟಯೀಯಗಳು, ಕಟ್ಟಣಿಂದ ಹೊಡಿದದ್ದು, ಮತ್ತು ಹೊಡಿತಗಳು ಅಗಿದ್ದವು. ಆತನು “ನನ್ನ ದೇಹದ ಮೇಲೆ ಬಂಡಿಗಳ, ಕಲ್ಲನ, ಜಾಟಯ ಮತ್ತು ಬೆತ್ತದ ಗುರುಗಳನ್ನು ಹೊಂದಿದ್ದೇನೆ” ಎಂದು ಬರೆಯುದೇ, ಅರರ ಬದಲಾಗಿ, “ನನ್ನ ದೇಹದ ಮೇಲೆ ಯೋನುಳಿನ ಮುಕ್ಕೆಗಳನ್ನು ಹೊಂದಿದ್ದೇನೆ” ಎಂದು ಬರೆಯುತ್ತಾನೆ (ಗಳಾತ್ 6:17). ನಮ್ಮ ನಂದಭಂಗಳನ್ನು ಇನ್ನುವಾಗಿಲಿನಲು ನಾವು ಹೇಗೆ ತೋಲಿಸಬೇಕು!

ಹೌಲನು ತನ್ನ ಸ್ಥಿತಿಯನ್ನು ನೋಡಿದಾಗ, ಅದು ಇನ್ನುವಾಗಿರಿ ಅಥವಾ ಇರುವಂತೆ ತೆಯಿಸ್ತಿದರೂ ನಲ, ಅದು ದೇವರಲ್ಗೆ ಮಹಿಮೆಯನ್ನು ತರುವ ನಿಷಿಣಲ್ಲದೆ ಎಂದು ಆತನು ನೋಡಿದನು. ಅನ್ಯಾಗೆ ದೇವರ ರಹಸ್ಯವನ್ನು ಪ್ರತಿಷಣುವ ಉದ್ದೇಶಕ್ಕಾಗಿ ಆತನು ಕ್ರಿಸ್ತ ನೇರೆಯವನು ಆಗಿದ್ದನು.

“ದೇವರು ನನಗೆ ಕೃಪೆಯಾಗಿ ತೊಟ್ಟ ಕೆಲನ ... ನನಗೆ ತಿಜನಲ್ಪ್ರಾಣಿತೆಂಬುದು ನಿಂತು ಕೇಳಿದ್ದಿಲ್ಲ” (3:2). ತಾನು ಕೆಲನದವನು ಆಗಿರಬೇಕೆಂದು ಹೌಲನು ಬಯಸಿದನು. ಇನ್ನೊಳ್ಳುವಿಗೆ ನಂಬಂಧಿಸಿದ ನಂಹತನ್ನು ವ್ಯಾಪ್ತಾಗಣ ಮಾಡಲು ಆತನು ಇವಾಬ್ಬಾರನಾಗಿ ಮಾಡಲ್ಪಟ್ಟನು. ಈ ಪ್ರತಿರಣದಲ್ಲ, ತನಗೆ ದೇವರ ಪ್ರತಿಷಣೆಯ ಕೆಲನವು ತನಗೆ ತೋಳಲ್ಪ್ರಾಣಿದೆ ಎಂದು ಹೌಲನು ಫೋಣಿಸಿದನು.

“ದೇವರು ತನ್ನ ಶಕ್ತಿಯ ತೆಯೋಗದಲ್ಲ ನನಗೆ ಉಚಿತಾರ್ಥವಾಗಿ ಅನುರೂಪಿಸಿದ ತೆಲನವನ್ನುನುಸಲಿಸಿ ನಾನು ಈ ನುವಾರೆಗೆ ಸೇವಕನಾದೇನು” (3:7). ದೇವರ ನಂದೇಶವನ್ನು ಇತರಲ್ಗೆ ಫೋಣಿಸುವರೆತಕ ಒಂದು ಲಕ್ಷಣವು ಅದು ಒಬ್ಬ ದಾನಾನಾಗಿರುವುದೇ ಆಗಿದೆ. ತನ್ನ ಹೆಸರನ್ನು ಪ್ರಖ್ಯಾತಿಮಾಡಬೇಕೆಂದಿರುವದು ಯಾವುದೇ ಜೋಡಿಕನ ಗುಲಿಯಾದ್ದಾರೆ ಅದು ದೇವರು ಆಶೀರ್ವಾದಿಸಿದ ಸೇವೆಯಾಗಿದು. ಯಾವುದೇ ಜೋಡಿಕನು ಇತರರು ತನ್ನನ್ನು ನೋಡಬೇಕು ಮತ್ತು ಅನುಸಂಹಿತೆಯನ್ನು ಎಂದು ಬಯಸಿದರೆ ನಂತರದಲ್ಲ ಆತನು ತಪ್ಪಿಜಿಡುತ್ತಾನೆ. ದುರಹಂಕಾರ ಮತ್ತು ಗವ ಇವುಗಳು ಶೈಷ್ಣಿಕ ಜೋಡಿನೆಯ ಶತ್ರುಗಳು ಆಗಿವೆ. ಜೋಡಿನೆ ಅಥವಾ ಸೇವೆಯು, ಹರಿಣಾಮುಕಾಲಯಾಗಿ ಕಂಡುಬರುವದು ಒಬ್ಬನು ತನ್ನನ್ನು ದೇವರ ಸೇವಕನು ಎಂದು ಕಂಡಾಗಲೇ.

ರಹಸ್ಯದ ನುವಾನನೆಯು ಯಾವುದಾಗಿದೆ? (3:6, 8). “ಅದು ಯಾವುದೆಂದರೆ ಅನ್ಯಜನರು ನುವಾರೆಯ ಮೂಲಕ ಕ್ರಿಸ್ತಯೀನುಬಿನಲ್ಲಿರುವವರಾಗಿ ಯೆಹೂದ್ಯರೊಂದಿಗೆ ಬಾಧ್ಯರೂ ಒಂದೇ ದೇಹದೊಳಗಳ ಅಂಗಗಳ ಅಭಿಹಾಮಸಿಗುಂಬಾದ ವಾಗ್ಧಾನದಲ್ಲ ಹಾಲುಗಾರರೂ ಆಗಿದ್ದಾರೆಯಂಬಾದೆ” (3:6). ದಿವ್ಯ ರಹಸ್ಯದ ಅಂಶಗಳನ್ನು ಹೌಲನು ಹಿಂದೆಯೇ ನೂಡಿಸಿದ್ದನು, ಆದರೆ ವಜನ ರೆಲ್ಲ ಆತನು ಇದನ್ನು ಸ್ವಷ್ಟವಾಗಿ ಹೇಳಿದ್ದಾನೆ: ಅನ್ಯಜನರು ಯೆಹೂದ್ಯರೊಳಗೆ ಒಂದೇ ದೇಹದಿಲ್ಲರುವರುತ್ತಾಗಿ ದೇವರಿಂದ ಒಟ್ಟಿಕೊಳ್ಳಲ್ಪಟ್ಟವರು ಆಗಿದ್ದಾರೆ. ಯೆನು ಈ ದೊಡ್ಡ ಸೇವೆಯನ್ನು ತನ್ನ ನಾರ್ವಜಿನಿಕ ಸೇವೆಯ ಅರಂಭದಲ್ಲಿಯೇ ನೂಡಿಸಿದ್ದನು. “ಇದಲ್ಲದೆ ಈ ಹಣಗೆ ಸೇರಿದಿರುವ ಇನ್ನೂ ಬೇರೆ ತುಲಗಳ ನನಗೆ ಅವೆ. ಅವುಗಳನ್ನು ನಾನು ತರಬೇತು: ಅವು ನನ್ನ ಸ್ವರಕ್ಕೆ ಕಿಬಿಗಾಡುವವು: ಆಗ ಒಂದೇ ಹಿಂಡು ಆಗಿರುವದು” (ಯೋಹಾನ 10:16).

ಮಧುವು ಮೂರು ನರ್ತಗಳನ್ನು ಒಳಗೊಂಡಿದೆ: ದೇವರು ಯೆಹೂದ್ಯಲ್ಗೆ ವಾಗ್ಧಾನಮಾಡಿದಂಥ ಬಾಧ್ಯತೆಯನ್ನೇ ಅನ್ಯಜನಾಂಗದವರು ಕೂಡಾ ಹೊಂದಿದ್ದಾರೆ, ಅನ್ಯಜನರು ಒಂದೇ ದೇಹದ ನದಸ್ಯರಾಗಿದ್ದ ಯೆಹೂದಿ ನದಸ್ಯರೊಂದಿಗೆ ನಮಾನವಾಗಿ ನಿಂತುಕೊಂಡಿದ್ದಾರೆ ಮತ್ತು ಅನ್ಯಜನರು ದೇವರ ವಾಗ್ಧಾನದಲ್ಲ ನಂತ್ರಾಣಹಾಲುಗಾರರಾಗಿ ಯೆಹೂದ್ಯರ ಜೋಡಿಗೆ ಇರುವವರಾಗಿದ್ದಾರೆ. ಇದು ನಂಭಭಿನುವದು ಎಂದು ಯೆಹೂದ್ಯರು ಯೋಜಿಸಿದ್ದಿಲ್ಲ. ಇಂಥ ಒಂದು ಆಶೀರ್ವಾದವು ಅನ್ಯಜನರಿಗೆ ತೋಡಬಹುದು

ವಂದು ಅವರೆಂದು ಕನನು ಕೂಡಾ ಕಂಡಿರಲ್ಲ. ಹಿಂದಿನ ಕಾಲದಲ್ಲಿಯೇ ಒಂದು ನಾಲಿ ಅಡಗಿನಲ್ಲಿಷ್ಟಿದ್ದ ಆದರೆ ಈಗ ಪ್ರತಿಂಥಿತವಾಗಿತ್ತು.

ಅದು ಹೇಗಾಗುವದು? ಅನ್ಯಜನರ ಜೊತೆ ಬಾಧ್ಯತ್ವದ್ವಾರಾ ಸಹನದನ್ಯಾಯ, ಮತ್ತು ಯೆಹೂದ್ಯರ ಜೊತೆ ಹಾಲುಗಾರಿಗೆ ಹೇಗಾಗುವರು? ಅದು “ನುವಾರೆಯ ಮೂಲಕ” ಎಂದು ಹೊಲನು ಹೇಳುತ್ತಾನೆ. ನುವಾರೆಯು ದೇವರ ನುವಾರೆಯಾಗಿದ್ದು ಅದು ಕೀಸ್ತನು ಸತ್ತನು ಮತ್ತು ಎಲ್ಲ ಜನಲಗಾಗಿ ತನ್ನ ಶಕ್ತಿಯ ಮೂಲಕ ಎಧನು ಎಂಬುದೆ. ತೆರೆಯಲ್ಪಟ್ಟ ದೇವರು ಮರುವು ಅದು ಶಿಲುಬೀಯಿಲ್ಲದ್ವಾರಾ ಪ್ರತ್ಯೇಕಿಂದ ಬಿಭಾಗವಾದ ಗೋಡೆಯನ್ನು ದೇವರು ಹಲದನು ಮತ್ತು ತನ್ನ ನೂತನ ಮನುಷ್ಯನನ್ನಾಗಿ ಸ್ವಾಷಿಸಿದನು ಅಲ್ಲ ಯೆಹೂದ್ಯರಾಗಳ ಅಥವಾ ಅನ್ಯಜನರಾಗಳ, ದಾಸರಾಗಳೇ ಅಥವಾ ಸ್ವತಂತ್ರರಾಗಳೇ, ಗಂಡಾಗಾಳೇ ಅಥವಾ ಹೆಣ್ಣಾಗಳೇ ಇರುವುದಿಲ್ಲ. ಅದು ನಿತ್ಯಪ್ರತಿಂದಿಲೇ ದೇವರ ಯೋಜನೆಯಾಗಿತ್ತು, ಸಭೆಯು ಅಕಸ್ಮಿಕದದ್ವಾರಾ; ಇದು ದೇವಲಂಡಾದ ಕೊನೆಯ ನಿಖಿಳಣದ ಯೋಜನೆಯು ಅಲ್ಲ. ದೇವರ ನಿತ್ಯದ ಮರುವು ಸ್ವಂತದ ಜನಾಂಗಿಯ ಬಾಧ್ಯತೆಯ ಒಂದೇ ದೇಹದಾಲ್ಲಿನುವವನ್ನು ಜಿಡುಗಳಿಯ ಯೋಜನೆಯ ಜಗದುಕ್ಕಿಗಿಂತಲೂ ಮುಂಜೆ ಇಡ್ಡಿದ್ದು ಆಗಿತ್ತು.

“ನಾನು ಕೀಸ್ತನ ಅತ್ಯಂತ್ಯಾಯವಾದ ಬಿಷಯದ ಬಿಷಯವಾದ ಈಭ ಸಮಾಜಾರಂಘನ್ನು ಅನ್ಯಜನರಿಗೆ ಪ್ರಸಿದ್ಧಪಡಿಸುವದು ... ದೇವಜನರೊಳಗೆ ಅತ್ಯಲ್ಪಾದ ನನಗೆ ಅನುರೂಪಿಸುವಾಯಾತು” (3:8) ಎಂದು ಹೇಳುವುದರ ಮೂಲಕ ಹೊಲನು ಹೊನ ಸಂಬಂಧವನ್ನು ವಿವರಿಸುತ್ತಾನೆ. “ಬಿಷಯ” ಎಂದರೆ ಯಾವುದು? ಹೊಲನ ಬರಹದ ಮೂಲಕ, ದೇವರು ಅನುಕಂಪದಲ್ಲ ಬಿಷಯವಂತನಾಗಿದ್ದಾನೆ, ಸಹನೆಯಲ್ಲ ಬಿಷಯವಂತನಾಗಿದ್ದಾನೆ, ಮಹಿಮೆಯಲ್ಲ ಬಿಷಯವಂತನಾಗಿದ್ದಾನೆ, ಬಿವೇಕದಲ್ಲ ಬಿಷಯವಂತನಾಗಿದ್ದಾನೆ, ಜ್ಞಾನದಲ್ಲ ಬಿಷಯವಂತನಾಗಿದ್ದಾನೆ, ಕರುಣೆಯಲ್ಲ ಬಿಷಯವಂತನಾಗಿದ್ದಾನೆ ಮತ್ತು ಶ್ವಮಾಹಣೆಯಲ್ಲ ಬಿಷಯವಂತನಾಗಿದ್ದಾನೆ ಎಂದು ಕಾಣುತ್ತೇವೆ.

ಆ ಅಂತಿಮಾದಗಳು ನಾವು ಕೀಸ್ತನಿಂದ ಹಡೆಯಲ್ಪಟ್ಟಪ್ರಾಗಳು ಆಗಿದೆ. ಆತನಿಂದ ನಮ್ಮ ಅತ್ಯೇಕ ಬಿಷಯವಂತರನ್ನಾಗಿರುತ್ತಾನೆ! ನಾವು ಯೆಹೂದ್ಯರರಲ್ಲ ಅಥವಾ ಅನ್ಯಜನಾಂಗದವರಲ್ಲ ಅನಂಬ್ಯಾತ ನಂಂತರನ್ನು ಹೊಂದಿದವರಾಗುತ್ತೇವೆ.

ರಹಸ್ಯವನ್ನು ತಿಳಿಯಿರುವರೆ ಮೂವರಲ್ಲಿ ದೇವರ ಉದ್ದೇಶವು ಏನಾಗಿತ್ತು? (3:10, 11). ಅತನ ಪರಿತ್ಯಕ್ತಿ ರಹಸ್ಯವನ್ನು, ಕೀಸ್ತನ ದೇಹದ ಮರುವನ್ನು ತಿಳಿಯಿರಂತೆ ಮಾಡುವ ಪರಿಣಾಮದಂತೆ, ದೇವರು ನಾವು ಮುಂದಾಗುವುದನ್ನು ತಿಳಿಯಬೇಕೆಂದು ಬಯಸಿದನು:

... ದೇವರು ನಮ್ಮ ಕರ್ತವ್ಯನಾದ ಯೆಣುಕೀಸ್ತನಲ್ಲ ಅನಾದಿಕಾಲದಿಂದ ಮಾಡಿದ ನಂತರ್ವದ ಮೇಲೆಗೆ ತನ್ನ ನಾನಾ ವಿಧವಾದ ಜ್ಞಾನವು ಹರಲೊಳಕೆದಲ್ಲ ರಾಜಕ್ಕೆಗಳಿಗೂ ಅಧಿಕಾಲಿಗಳಿಗೂ ಈಗ ಕೈಗೆ ನಭೆಯ ಮೂಲಕ ಗೊತ್ತಾಗಬೇಕೆಂಬುದನ್ನು ಉದ್ದೇಶಿಸಿದ್ದನು (3:10, 11).

ಸಭೆಯ ಅಸ್ತಿತ್ವದಾಲ್ಲಿರಬೇಕೆಂದು ದೇವರು ಯಾಕೆ ಕರೆಕೊಳ್ಳಿನು? “ಹರಲೊಳಕೆದಲ್ಲ ರಾಜಕ್ಕೆಗಳಿಗೂ ಅಧಿಕಾಲಿಗಳಿಗೂ” ಎಲ್ಲಿಗೂ ತನ್ನ ಜ್ಞಾನದ ಶೈಕ್ಷಣಿಕೆಯನ್ನು ತೊಲಿಸಲೆಂದೇ ಇದನ್ನು ಮಾಡಿದನು.

ಈ ಅರಸರ ಮತ್ತು ಅಧಿಕಾಲಿಗಳಿಗೆ ನಾವು ಏನನ್ನು ಬೋಧಿಸಬಲ್ಲಿವು? ನಾವು ಅವರಿಗೆ ದೇವರ ಸಮರ್ಪಿತವಾದ ಜ್ಞಾನವನ್ನು ಕಾಣಸಬಹುದು. ನಾವು ಮತ್ತು ಜೀವಿತದ ಮೂಲಕ

ದೇವರು ಹೇಗೆ ಹಾಡಿಮಾಡುವಾದ, ಎದುರಿಜಿತುವ, ಮೊಂಡತನದ ಮನುಷ್ಯಪ್ರವನ್ನು ತೆಗೆದುಕೊಳ್ಳುತ್ತಾನೆ ಮತ್ತು ತನ್ನ ಶ್ರಾಮಾಣಿಕವಾದ ಪಲಿಶುದ್ದತೆಯಾಡನೆ ಯಾವುದೇ ಲಿತಿಯಲ್ಲ ರಾಜಿಮಾಡಿಕೊಳ್ಳದೆ ನಮ್ಮನ್ನು ಸಂಪೂರ್ಣವಾಗಿ ಕ್ಷಮಿಸುತ್ತಾನೆ. ದೇವರನ್ನು ಪ್ರೀತಿಸುವ, ಹಾಡಿನ್ನು ದೈಹಿಸುವ ಮತ್ತು ವಿಭಿನ್ನ ಹಿನ್ನಲೆಯಂದ ಬಂದಿದ್ದರೂ ಒಬ್ಬರನೇಾಬ್ಧರು ಸ್ವೀಕರಿಸಿಕೊಳ್ಳುವ ಅನ್ಯೋನ್ಯತೆಯಲ್ಲ ನಮ್ಮನ್ನು ಆತನು ಪಲವರ್ತಿಸುವನಾಗಿದ್ದಾನೆ.

ಸಭೆಯ ಮೂಲಕವೇ ಈ ಅರಸರು ಮತ್ತು ಅಧಿಕಾರಿಗಳ ದೇವರ ಕರುಜೆ ಮತ್ತು ಕೃಪೆಯನ್ನು ಕಲಾಯಬಲ್ಲರು. ಸಭೆಯ ಮೂಲಕವೇ ದೇವರ ಪ್ರೀತಿಯ ಆಳವನ್ನು ಅವರು ಕಲಾಯಬಲ್ಲರು. ಸಭೆಯ ಮೂಲಕವೇ ಅವರ ದೇವರ ಕ್ಷಮಾಪಣೆಯ ವಿನ್ಯಾಸವನ್ನು ಕಂಡುಕೊಳ್ಳಬಲ್ಲರು.

ದೇವರ ಸಂಬಂಧದಲ್ಲಿ ನಾವು ಇರಬೇಕಾದರೆ ಮತ್ತು ದೇವರ ಜ್ಞಾನದಲ್ಲಿ ಒಬ್ಬರು ಇನ್ನೊಬ್ಬರೆಡನೆ ಪ್ರೀತಿಭಾನಬೇಕಾದರೆ ನಾವು ಏನು ಮಾಡಬೇಕು. ಅಂತಹುವಾಗಿ, ದೇವರ ಮಕ್ಕಾದ ನಾವು ಆತನ ಜ್ಞಾನದ ಬ್ರಹ್ಮಯೋವನ್ನು ಆತ್ಮೀಕರಾಗಿ ಒಡೆದ ಲೋಕಕ್ಕೆ ಜಡುಗಳಿಂದಘೂರ್ಣಿಸುವುದನ್ನು ಶ್ರಾವಿಂಗಿಸುವಂತೆ ಇಲನುಪುದೇ ನಮ್ಮ ಉದ್ದೇಶವಾಗಿದೆ.

ಮಹಾದೀದರ ಸಿಕ್ಕುವ ಆಶಿಂವಾದವರೆನು? (3:12). “ದೇವರ ನಾನಿಧ್ಯ ನೆರುವುದಕ್ಕೆ ನಮಗಿರುವ ಭರವಸೆಷ್ಟಳ್ಳ ದೇಯಾವು ಕ್ರಿಸ್ತಯೇನುವಿನಿಂಜ ನಮಗಿಣಿಸುವ ನಂಜಕೆಯ ಮೂಲಕ ಆತನಲ್ಲಿ ನಮಗೆ ಅಂಬಾಯಾತು” (3:12). ಕ್ರಿಸ್ತನ ಮೂಲಕ ಒಂದೇ ದೇವವಾಗಿಸುವಾಲ್ಲ ದೇವರು ಮಾಡಿದ್ದ ಕಾರಣ, ನಾವು ದೇವರ ಧಿಕೀರ್ ಮಾರ್ಗದ ಆಶಿಂವಾದವನ್ನು ಅನಂದಿಸುತ್ತಿದ್ದೇವೆ. ನಮ್ಮ ಮತ್ತು ದೇವರ ಮಧ್ಯದ ಎಲ್ಲತಡೆಗಳನ್ನು ದೇವರು ಕಲ್ಪಿಸಿದ್ದಲ್ಲ ತೆಗೆದು ಹಾಕಿದ್ದಲಂದ ಆತನನ್ನು ತಲುಪುವ ಮತ್ತು ವಿಶ್ವಾಸವು ನ್ಯಾತಂತ್ಯವು ನಮಗಿದೆ.

ನಮ್ಮ ನಾಂಗತ್ಯವನ್ನು ಅನಂದಿಸುವವನಾಗಿದ್ದು ದೇವರು ನಮ್ಮನ್ನು ಪ್ರೀತಿಸುತ್ತಾನೆ ಮತ್ತು ನಮ್ಮನ್ನು ಕೇಳಬಯನುತ್ತಾನೆ. ವಿಶ್ವದ ಸ್ವಾಫೀತಕರಣಿಂದ ಸಂಪೂರ್ಣವಾಗಿ ಸ್ವೀಕರಿಸಲ್ಪಟ್ಟ ಆತನಾಡನೆ ಎಲ್ಲ ನಮಯದಲ್ಲಿ ಸಂಪರ್ಕದಲ್ಲಿರುವದಕ್ಕೆ ನಮಧರ್ಮನಾಷಿನಿಸುವದಕ್ಕಿಂತ ದೊಡ್ಡ ಆಶಿಂವಾದವು ಇದೆಯಿಂದು ತಿಳಿದಿದ್ದೀರು?

ನಾರ್ಮಾರೋಹ. ತನ್ನ ರಕ್ಷಣೆಯ ಸಂದೇಶವು ಎಲ್ಲ ಜನರಿಗೆ ತಿಳಿಯಬೇಕೆಂದು ಬಯಸುವವನಾಗಿದ್ದಾನೆ ಈ ಕಾರ್ಯದಲ್ಲಿ ಸ್ತೀ ಮತ್ತು ಪುರುಷರು ಪಲವರ್ತಿಸಲ್ಪಡುವರು ಮತ್ತು ಅವರ ಜಿತ್ತವು ಕೆಲಗಳ ಎಂದಿಂದಿಗೂ ಮಹಿಮೆಹೊಂದಲ್ಪಡುವರು.

ತೀಕ್ಷ್ಣ ಮೇಳೆ ಕೇಂದ್ರಿಕರಣ

Arturo Toscanini (1867–1957) ಜಗತ್ತಿನಲ್ಲಿ ಒಂದು ದೊಡ್ಡ ಗಾನಮೇಳದ ಸಿಮಾರ್ಕರಾಗಿದ್ದರು. ಒಂದು ನಾಲ್ ಲುಡ್ವಿಗ್ van Beethoven ದ ಮೂಲಕ ವಾದ್ಯಮೇಳಕ್ಕೆ ನುಡಿನಲು ಗಾನಮೇಳವನ್ನು ಸೀದ್ದಪಡಿಸುತ್ತಿದ್ದಾಗೆ, “ನಾನು ಏನೂ ಅಲ್ಲ ಎಲ್ಲ” ನಿಂತು ಏನು ಅಲ್ಲ” ಎಂದು Toscanini ಹೇಳಿದನು. ತನ್ನ ಕಾರ್ಯವು ತನ್ನಡಿಗೆ ಲಕ್ಷಿಸುತ್ತಿರುವ ಸೆಳಿಯುವುದಲ್ಲ, ಅದರೆ ಪ್ರೀತಿಭಾಾಾಯಾದ Beethoven ಎಂದು ಆತನು ಅಲಕುಕೊಂಡಿದ್ದನು.

ನಾಬಿರುವಂತೆಯೇ, ದೇವರ ಕೃಪೆಯನ್ನು ಹೊಣಿಸುವಜ್ಞನ ನಮ್ಮ ನಮ್ಮಡಿಗೆ ಲಕ್ಷಿಸುತ್ತಿರುವ ಸೆಳಿಯುವುದಕ್ಕಲ್ಲ, ಅದರೆ ತೀಕ್ಷ್ಣನ ಸಂದೇಶದ ಮೇಲೆ ಬೆಳಕನ್ನು ಜೆಲ್ಲಿಸುವಾಗಿದೆ. ನಾವು ಏನೂ; ತೀಕ್ಷ್ಣನು ಎಲ್ಲವೂ ಆಗಿದ್ದಾನೆ. ಹೌಲನು ಕೊಲಿಂಧದವರಿಗೆ “ಹಿಂಗಿರಲಾಗಿ, ನೆಡುವವನಾಗಲೇ, ನಿಲ್ದ ಹೊಯ್ಯಿಸುವನಾಗಲೇ ಬಿಳಿಳಿಕಾದವನಲ್ಲ, ಬೆಳಿದವ ದೇವರೆ ವಿಶೇಷವಾದವನು” (1 ಕೊಲಿಂಧ 3:7). ನಾವು ಹೀಗೆ ಅಧಿಕಾರಿ ನೆರೆಯ ಒಬ್ಬರಿಂದ ಒಬ್ಬಿಗೆ ಬೋಧಿಸಲ್ಪಡುತ್ತಿರುತ್ತಾನೆ, ನಾವು ತೀಕ್ಷ್ಣನ ಮೇಲೆ ದೃಷ್ಟಿ ಇಟ್ಟಿರಾಗಿರಬೇಕು.

ಖಚಿತಪಾಡ ಧರ್ಮ

ಧರ್ಮದ ಹೇಳೆ “ಹೀಗೆಯೇ ನಂಜಕೆಯಡಿಲ್” ಎಂದು ನಾವು ಖೋಳಣಿನಲಾರೆವು. ದಿವಾಜಯಾದ ಮಾನವತೆಯಿಡಿಗಿನ ದೇವರು ನಾವು ಹುಡುಕಲಾಗದ, ಅನಿಯಿಬಿತ ಈಶ್ವರ್ಯವನ್ನು ನಾವು ನಾರುತ್ತಿದ್ದೇವೆ 3:20ರಿಳ್ಳಿ ಹೊಲನು ಹೇಳದಂತೆ “ನಮ್ಮೆಲ್ಲ ಕಾರ್ಯ ನಾಧಿಸುವ ತನ್ನ ಶಕ್ತಿಯ ಪ್ರಕಾರ ನಾವು ಬೇಳಡುವುದಕ್ಕಿಂತಲೂ ಯೋಜಿ ಸುವುದಕ್ಕಿಂತಲೂ ಅತ್ಯಧಿಕವಾದದ್ದನ್ನು ಮಾಡಲು ಶಕ್ತನಾಗಿದ್ದಾನೆ.” Chris Bullard

ಉಪಾಧಿಗಳು

¹Andrew T. Lincoln, *Ephesians*, Word Biblical Commentary, vol. 42 (Dallas: Word Books, 1990), 184. ²Kenneth S. Wuest, *Wuest's Word Studies from the Greek New Testament for the English Reader: Ephesians and Colossians* (Grand Rapids, Mich.: Wm. B. Eerdmans Publishing Co., 1953), 84. ³Lincoln, 184. ⁴S. D. F. Salmond, “The Epistle to the Ephesians,” in *The Expositor's Greek Testament*, ed. W. Robertson Nicoll (Grand Rapids, Mich.: Wm. B. Eerdmans Publishing Co., 1967), 3:309. ⁵ಈ ವಿಷಯವು premillennialism, ಮೂಲ ವಿಷಯವಾಗಿದ್ದು ಕ್ರಿಸ್ತನ ರಾಜ್ಯದ ಅನೇಕ ಪಂಗಡಗಳ ಇನ್ನೂ ಅನ್ನಿಕ್ಕೆಕ್ಕೆ ಬರದ ಅದ್ವಾರಿ ದೃಷ್ಟಿ ಅಗಿದ ಮತ್ತು ಕ್ರಿಸ್ತನ ಏರಡನೆಯ ಬದ್ಲಾಳದಲ್ಲಿ ಬರುವವು ಅಗಿವೆ ಈ ಫೀತಿಯ ಅಂಥ ಹಲಜೀಂದಗಳ ಮಾರ್ಕ 9:1 ಮತ್ತು ಕೊಲನ್ಸೆ 1:13, 14 ರಂತಹವುಗಳಲ್ಲಿ ಎಂಬುದನ್ನು ನಿರಾಕರಿಸುವುದು ಅಗಿದೆ. (Foy E. Wallace, Jr., *God's Prophetic Word*, rev. ed. [Oklahoma City: Foy E. Wallace, Jr., Publications, 1960], 161.) ⁶Ethelbert W. Bullinger, *A Critical Lexicon and Concordance to the English and Greek New Testament* (London: Samuel Bagster and Sons, n.d.; reprint, Grand Rapids, Mich.: Zondervan Publishing House, Regency Reference Library, 1975), 433, 153. ⁷Lincoln, 189. ಒಂದು ಸ್ವರದ ವಿಜಾರಣ Salmond (310), ಒಳಗೊಂಡ ಕೆಲ ವಿರೋಧಿನಲ್ಲಿಷ್ಟೆವೆ, ಆದರೆ ಮೂಲ ರೀತ್ ವೇಭಾಗದಲ್ಲಿನ ಪದಗಳಿಂದ ಆಧಿಕಾರಿಕವೆ. ⁸Lincoln, 190. ⁹Bullinger, 107.